



‘ ಸಾಮಾಜಿಕ ಜಾಲತಾಣಗಳನ್ನು ನಿರಂತರವಾಗಿ ನೋಡಿದೆ ಹೋದರೆ ಜಗತ್ತಿನಲ್ಲಿ ಜರಗುತ್ತಿರುವ ಸಂಗಿಗಳಲ್ಲಿ ನನಗೆ ತಿಳಿಯಿದೆ ಹೋಗಬಹುದೆಂಬ ‘ಫಿಯರ್’ ಆಫ್ ಮಿಸ್ಟಿಂಗ್ ಬೈಟ್’ ಭಾವನೆಯೀ ಜಾಲತಾಣಗಳ ವಿಗ್ಲಿದ ಬಳಕೆಗೆ ಮುಂದು.

-ಡಾ. ಮನೋಜ್ ಕುಮಾರ್ ಶರ್ಮಾ, ಕ್ಲಿನಿಕಲ್ ಸ್ಕ್ರಾಲಜಿ ಪ್ರೋಫೆಸರ್

ಜಾಲತಾಣ ಅನಿವಾರ್ಯವೇ ಆಗಿದೆ ಎನ್ನುವ ಅವರು, ‘ಸಾಮಾಜಿಕ ಜಾಲತಾಣ ಬಳಕೆಯನ್ನು ಸಂಪೂರ್ಣ ನಿಶ್ಚಯ ಸಾಧ್ಯವಿಲ್ಲ. ಆದರೆ ಬಳಕೆ ಮತ್ತಿಮೀರಿದರೆ ನಿಗಾ ವಹಿಸಲ್ಪಡಿಕೆಗೆ. ಅದು ಅತಿ ಅನಿಸುವುದು ಯಾವಾಗಿ? ಮೊದಲನೆಯದಾಗಿ, ಬಳಕೆ ತಗ್ಗಿಸಲು ಕಷ್ಟವೇನಿಡಾಗ. ಏರಡನೆಯದಾಗಿ, ಅದನ್ನು ನಿಶ್ಚಯ ಎಂದರೆ ಕೋಪಗೊಂಡಾಗ. ಮೂರನೆಯದಾಗಿ, ತಾವು ಮಾಡುತ್ತಿರುವುದು ತಮಗೆ ಸರಿಯಲ್ಲ ಎನಿಸಿದಾಗ. ಈ ಮೂರು ಕೂಡ ಸರಳ ಪರಿಣಾಮ ವಿಧಾನ ದಿನದಲ್ಲಿ 3 ಗಂಟೆಗೂ ಹೆಚ್ಚು ಅವಧಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುತ್ತಿದ್ದರೆ ನಿವ್ರಾ ಪರಿಣಿತಿಕೊಂಡು ನೋಡಿ’ ಎನ್ನುತ್ತಾರೆ.

ಡಿಟ್ಕ್‌ಕಾಸ್ಟ್‌ಫಿರ್‌ಫೆನ್ ಅಗತ್ಯವೇ?

ಕೆಲವರು ಕ್ರೀಗಳು ತಮಗೆ ಅರಿವೇ ಇಲ್ಲದಂತೆ ಮೊಬೈಲ್‌ನಾತ್ತ ಹೋಗುತ್ತವೆ. ಯಾರೆಂದಿಗಾದರೂ ಮಾತನಾಡುತ್ತಿದ್ದರೆ, ಸುಮ್ಮನೆ ಪುಳಿತ್ತಿದ್ದರೆ ಅಥವಾ ತುಂಬಾ ಕೆಲಸ ಇಂದ್ರಾಗಲೂ ಬ್ರೇಕ್‌ನಂತೆ ಸಿಗುವುದೇ ಈ ಸಾಮಾಜಿಕ ಜಾಲತಾಣಗಳು. ಇನ್ನೂ ಕೆಲವರಿಗೆ ಅರಕ್ಕಿಂತ ಘೋನ್ ನೋಡಿದ್ದರೂ ಚಡವಡಿಕೆ ಶುರುವಾಗುತ್ತದೆ. ಪದೇ ಪದೇ ಘೋನ್ ನೋಡಲು ತಮಗೆ ತಾವೇ ನೆಪಕೊಟ್ಟಿಕೊಳ್ಳುತ್ತಾರೆ.

ನಿರಂತರ ಬಳಕೆಗೆ ಮುಂದಾಗುತ್ತಾರೆ. ತಮ್ಮ ಮೇಲೆ ತಾವೇ ನಿಯುತ್ತಣ ಕಳೆದುಕೊಳ್ಳುತ್ತಾ ಹೋಗುತ್ತಾರೆ. ತಮಗೆ ಎಲ್ಲಾ ರೀತಿಯಿಂದ ಅಡಕಣಿಯಾಗುತ್ತಿದೆ ಎಂದು ತಿಳಿದಿದ್ದರೂ ಬಳಕೆಯನ್ನು ಮುಂದುವರೆಸುತ್ತಾರೆ. ಇದೇ ಸಮ್ಮೇಯ ಬೇರೆ ಎನ್ನುತ್ತಾರೆ.

‘ಡಿಟ್ಕ್‌ಕಾಸ್ಟ್ ಮಾಡುವಾಗ ಮೊದಲು ಬ್ರೇಕ್ ತೆಗೆದುಕೊಳ್ಳಲು ಸೂಚಿಸುತ್ತೇವೆ. ಅವರು ಹೆಚ್ಚು ಬ್ರೇಕ್ ತೆಗೆದುಕೊಂಡು ಮೂರು ದ್ವಿಪಿಕ, ಮಾನಸಿಕವಾಗಿ ಹಲವು ಬದಲಾವಣೆಗಳು ಕಂಡುಬರುತ್ತದೆ. ಏರಡನೆಯದಾಗಿ, ಅವರು ಯಾವ ಕಾರಣಕ್ಕೆ ಸಾಮಾಜಿಕ ಜಾಲತಾಣವನ್ನು ಅಡಿಯಾಗಿ ಬಳಸುತ್ತಿದ್ದಾರೆ ಎಂಬುದನ್ನು ಕಂಡುಕೊಳ್ಳುತ್ತೇವೆ. ತಮ್ಮ ಗುಣಮಟ್ಟದ ಸಮಯವನ್ನು ಆಫ್‌ಲೈನ್ ಜಗತ್ತಿನಲ್ಲಿ ಅವರು ಕಳೆಯಲು ಇತ್ತುವರುವದಿಲ್ಲ. ಆಗ ಅವರ ಆಧ್ಯಾತ್ಮಿಕ ಕುರಿತು ಮನವರಿಕೆ ಮಾಡುತ್ತೇವೆ ಎಂದು ವಿವರಿಸುತ್ತಾರೆ.

ಸಾಮಾಜಿಕ ಜಾಲತಾಣಗಳಿಂದ ಸ್ಯಾಯಂಪ್ರೇರಿತ ರಾಗಿ ದೂರವಾಳಿಯಲ್ಲ ಮುಂದಾಗಿರುವವರ ಸಂಖ್ಯೆ ಮೂರಾಳ್ಯ ವರ್ವರ್ಗಾಗಳಿಂದ ಹೆಚ್ಚುಗೆಯಂತೆ. ‘ಯುವಜನರಲ್ಲಿ ಒಂದು ರೀತಿ ಸೋಣಿಯಲ್ಲ ಮೀಡಿಯೋ ಫೆಟ್‌ಗ್ರೌ, ಅಂದರೆ ವಿವರಿತ ಸುಸ್ತು ಶುರುವಾಗಿದೆ. ಅಡಿಯಾದ ಬಳಕೆಯಿಂದ ಉಂಟಾಗುವ ಮನಸ್ಸಿತಿಂದು. ಹೀಗಿದ್ದಾಗ ಮಾನಸಿಕ ಕಾರಣಗಳನ್ನು ನೋಡಿಕೊಂಡು ಬಿಡ್ಡಿ ಅರಂಭಿಸುತ್ತೇವೆ. ಆತಂಕ, ಖಿನ್ನಿತೆಯಂಥ ಸಮಸ್ಯೆಯಿದ್ದವರಿಗೆ ಎಲ್ಲಾ ರೀತಿಯ

ಸಹಕಾರ ನೇಡುತ್ತೇವೆ. ಇದಕ್ಕೆಂದೇ ಕ್ಲಿನಿಕ್‌ನಲ್ಲಿ ಪ್ರತ್ಯೇಕ ಹೆಲ್ಪ್‌ಲೈನ್ ಆರಂಭಿಸಿದ್ದೇ. ಮೊದಲು ಮಾತ್ರ ಮೊಬೈಲ್, ಗೇಮಿಂಗ್, ಪ್ರೋನೋರ್ಗಫಿ ಸಂಬಂಧ ಪ್ರಕರಣಗಳು ಮಾತ್ರ ಬರುತ್ತಿದ್ದವು. ಹೆಲ್ಪ್‌ಲೈನ್ ಆರಂಭಿಸಿದ ನಂತರ ಸಾಮಾಜಿಕ ಜಾಲತಾಣಗಳ ಬಳಕೆ ಸಂಬಂಧ ಸಾಕಷ್ಟು ಕರೆಗಳು ಬರುತ್ತಿವೆ’ ಎಂದರು.

‘ದಿನದಲ್ಲಿ ಎಪ್ಪು ಅವಧಿ ಸಾಮಾಜಿಕ ಜಾಲತಾಣಗಳನ್ನು ಬಳಸಿದರೆ ತೊಂದರೆಯಿಲ್ಲ ಎಂಬ ಕುರಿತು ಅಧ್ಯಯನ, ಸಂಶೋಧನೆಗಳು ನಡೆಯುತ್ತಿವೆ. ಮೊಬೈಲ್, ಸಾಮಾಜಿಕ ಜಾಲತಾಣಗಳ ಆರೋಗ್ಯರೂತ ಬಳಕೆಗೆ ನಿರ್ದಿಷ್ಟ ಮಾರ್ಗಸೂಚಿ ಕಂಡುಕೊಳ್ಳಬೇಕಿದೆ’ ಎನ್ನುತ್ತಾರೆ.

ಯಾರು ಇವರನ್ನು ಸಂಪರ್ಕಿಸಬಹುದು?

ತಾತ್ಕಿಕ ಸಾಧನವನ್ನು ಬಳಸುತ್ತಾ,

- ಸಮಯ ಕಳೆಯಲು ಸಾಮಾಜಿಕ ಜಾಲತಾಣಗಳ ಮೋಹಿತವರು.
 - ದೇಹ ಹಾಗೂ ಮನಸ್ಸನ್ನು ಹಕ್ಕೋಟಿಯಲ್ಲಿದಲು ಕಷ್ಟಪಡಿಸುತ್ತಿರುವವರು.
 - ಅವಶ್ಯಕತೆಯಲ್ಲಿದ್ದರೂ ಪದೇಪದೇ ಸಾಮಾಜಿಕ ಜಾಲತಾಣಗಳನ್ನು ಬಳಸುವವರು
 - ಈ ಅಭ್ಯಾಸದಿಂದ ಜೀವ್ಯೋಗಿಕ, ಸಾಮಾಜಿಕ ಜೀವನದಲ್ಲಿ ಸಮಸ್ಯೆ ಅನುಭವಿಸುತ್ತಿರುವವರು.
- ಹೆಲ್ಪ್‌ಲೈನ್ ಸಂಖ್ಯೆ: 9480829675. ಶುಕ್ರವಾರ ಬೆಂಗಳೂರು 9.30 ಇಂದ ಮಧ್ಯಾಹ್ನ 1 ಗಂಬೆವರೆಗೂ ಲಷ್ಟು.

